



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ಕನ್ನಡ
ವಾರ್ತಾಪತ್ರಿಕೆ

ಸಂಪುಟ : 33 | ಸಂಚಿಕೆ : 17 | 29 ಜುಲೈ 2026 | ಬುಧವಾರ | ಪುಟಗಳು : 8 | ಬೆಲೆ : 2/-

ಆಗಸ್ಟ್ 1 ರಿಂದ ಹೊಸ ಕೆವೈಸಿ ವ್ಯವಸ್ಥೆ : ಬ್ಯಾಂಕ್ ಗ್ರಾಹಕರು ತಪ್ಪದೇ ತಿಳಿಯಬೇಕಾದ ಮಾಹಿತಿ

ನವದೆಹಲಿ : ಬ್ಯಾಂಕ್ ಖಾತೆ ತೆರೆಯಲು, ಇನ್ಸೂರೆನ್ಸ್ ಪಾಲಿಸಿ ಪಡೆಯಲು ಅಥವಾ ಶೇರ್ ಮಾರ್ಕೆಟ್, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಇನ್ನುಂದೆ ಪ್ರತಿಯೊಂದು ಬಾರಿಯೂ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕಾದ ಅಗತ್ಯವಿಲ್ಲ. ಆಗಸ್ಟ್ ತಿಂಗಳಿನಿಂದ ದೇಶಾದ್ಯಂತ ಕೆವೈಸಿ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ. ಇದಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಪ್ರಮುಖ ನಿಯಂತ್ರಣ ಸಂಸ್ಥೆಗಳು ಸೆಂಟ್ರಲ್ ನೋ ಯುಎಸ್ ಕಸ್ತಮರ್ (CKYC 2.0) ನವೀಕೃತ ವ್ಯವಸ್ಥೆಯನ್ನು ಜಾರಿಗೆ ತರಲು ಸಜ್ಜಾಗಿವೆ.

ಹೇಗೆ ಕೆಲಸ ಮಾಡಲಿದೆ CKYC 2.0?

ಒಮ್ಮೆ ಅನುಮತಿ ನೀಡಿದರೆ ಸಾಕು : ಈ ಹೊಸ ವ್ಯವಸ್ಥೆ ಜಾರಿಗೆ ಬಂದ ನಂತರ ಗ್ರಾಹಕರು ಪ್ರತಿ ಬಾರಿಯೂ ಆಧಾರ್ ಅಥವಾ ಪಾನ್ ಕಾರ್ಡ್‌ಗಳಂತಹ ದಾಖಲೆಗಳನ್ನು ನೀಡುವುದು ತಪ್ಪಲಿದೆ. ಗ್ರಾಹಕರು ಕೇವಲ ಒಮ್ಮೆ ಮಾತ್ರ ಒಪ್ಪಿಗೆ ನೀಡಿದರೆ ಸಾಕು, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಕೇಂದ್ರೀಯ ರಿಜಿಸ್ಟ್ರಿಯಿಂದಲೇ ಅಗತ್ಯ ವಿವರಗಳನ್ನು ಪಡೆದುಕೊಳ್ಳುತ್ತವೆ.

ಹಂತ ಹಂತವಾಗಿ ಜಾರಿ: ಆರ್‌ಬಿಐ, ಸೆಬಿ (SEBI) ಮತ್ತು ಐಆರ್‌ಡಿಎಐ (IRDAI) ಜಂಟಿಯಾಗಿ ಈ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುತ್ತಿವೆ. ಮೊದಲ ಹಂತದಲ್ಲಿ ಆಗಸ್ಟ್ ತಿಂಗಳಿನಿಂದ ಬ್ಯಾಂಕ್ ಮತ್ತು ವಿಮಾ ಕಂಪನಿಗಳಲ್ಲಿ ಇದು ಜಾರಿಯಾಗಲಿದ್ದು, ಈ ವರ್ಷದ ಅಂತ್ಯದ ವೇಳೆಗೆ ಮ್ಯೂಚುವಲ್ ಫಂಡ್ ಹಾಗೂ ಶೇರ್ ಬ್ರೋಕರೇಜ್ ಸಂಸ್ಥೆಗಳಿಗೂ ವಿಸ್ತರಣೆಯಾಗಲಿದೆ.

120 ಕೋಟಿ ದಾಖಲೆಗಳು ಹಾಗೂ ಹೆಚ್ಚಿನ ಸುರಕ್ಷತೆ

ಪ್ರಸ್ತುತ ದೇಶದ ಕೇಂದ್ರೀಯ ಕೆವೈಸಿ ರಿಜಿಸ್ಟ್ರಿಯಲ್ಲಿ ಸುಮಾರು 120 ಕೋಟಿ



ರೆಕಾರ್ಡ್‌ಗಳು ಲಭ್ಯವಿವೆ. ಆದರೆ, ಇವುಗಳಲ್ಲಿ ಕೆಲವು ನಕಲಿ ದಾಖಲೆಗಳು ಮತ್ತು ಅಪೂರ್ಣ ಮಾಹಿತಿಗಳಿರುವುದು ಕಳವಳಕ್ಕೆ ಕಾರಣವಾಗಿತ್ತು. ನೂತನ CKYC 2.0 ಈ ಎಲ್ಲಾ ಲೋಪಗಳನ್ನು ಸರಿಪಡಿಸಲಿದೆ:

ಕಾನ್ಫಿಡೆನ್ಸ್ ಸ್ಕೋರ್: ಪ್ರತಿಯೊಬ್ಬ ಗ್ರಾಹಕರ ಕೆವೈಸಿ ದಾಖಲೆಗೆ ಒಂದು 'ಕಾನ್ಫಿಡೆನ್ಸ್ ಸ್ಕೋರ್' ನೀಡಲಾಗುತ್ತದೆ. ಇದರಿಂದ ಆ ಮಾಹಿತಿ ಎಷ್ಟು ನಂಬಿಕಾರ್ಹವಾಗಿದೆ ಮತ್ತು ಅದನ್ನು ಯಾವ ಹಣಕಾಸು ಸಂಸ್ಥೆ ಪರಿಶೀಲಿಸಿದೆ ಎಂಬುದು ಸ್ಪಷ್ಟವಾಗುತ್ತದೆ.

ಒಟಿಪಿ ಆಧಾರಿತ ಅನುಮತಿ: ನಿಮ್ಮ ಮಾಹಿತಿಯನ್ನು ಯಾವುದೇ ಸಂಸ್ಥೆ ಬಳಸಿಕೊಳ್ಳಬೇಕಾದರೆ, ನಿಮ್ಮ ಮೊಬೈಲ್‌ಗೆ ಬರುವ ಒಟಿಪಿ ಮೂಲಕ ನಿಮ್ಮ ಅನುಮತಿ ಪಡೆಯುವುದು ಕಡ್ಡಾಯ. ಈ ನೂತನ ವ್ಯವಸ್ಥೆಯು ಗ್ರಾಹಕರಿಗೆ ಸುಲಭ ಸೇವೆ ಒದಗಿಸುವುದರ ಜೊತೆಗೆ, ನಕಲಿ ದಾಖಲೆಗಳ ಬಳಕೆ ಮತ್ತು ಹಣಕಾಸಿನ ವಂಚನೆಗಳನ್ನು ತಡೆಯಲು ಸಹಕಾರಿಯಾಗಲಿದೆ.

ಅರ್ಬನ್ ಕೋ ಆಪರೇಟಿವ್ ಬ್ಯಾಂಕುಗಳ ಎನ್‌ಪಿಎ ರೂ.21,769 ಕೋಟಿಗೆ ಇಳಿಕೆ ರಾಜ್ಯ ಸಹಕಾರ ಬ್ಯಾಂಕ್‌ಗಳಲ್ಲಿ ಎನ್‌ಪಿಎ ಏರಿಕೆ : ಸಚಿವ ಪಂಕಜ್ ಚೌಧರಿ ಮಾಹಿತಿ

ನವದೆಹಲಿ : ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ಗಳಲ್ಲಿ ಎನ್‌ಪಿಎ (ಅನುತ್ಪಾದಕ ಆಸ್ತಿ) ಪ್ರಮಾಣವು ಮಾರ್ಚ್ 31, 2026ರ ವೇಳೆಗೆ 21,769 ಕೋಟಿ ರೂ.ಗೆ ಇಳಿಕೆಯಾಗಿದೆ. ಇದು ಕಳೆದ ಆರು ವರ್ಷಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣವಾಗಿದೆ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪಟ್ಟಣ ಸಹಕಾರ

ಬ್ಯಾಂಕುಗಳಲ್ಲಿ 2021ರ ಮಾರ್ಚ್ ವೇಳೆಗೆ ಇದ್ದ ಅನುತ್ಪಾದಕ ಆಸ್ತಿ ಎನ್‌ಪಿಎ ಪ್ರಮಾಣ ರೂ.37,993 ಕೋಟಿಯಿಂದ ಆರು ವರ್ಷಗಳಲ್ಲಿ ರೂ.21,769 ಕೋಟಿಗೆ ಇಳಿಕೆಯಾಗಿದೆ ಎಂದು ಹೇಳಿದರು. ಇದಕ್ಕೂ ಮೊದಲು ಸಂಸತ್ತಿನ ಮುಂದೆ ಇರಿಸಲಾದ ರಾಷ್ಟ್ರೀಕೃತ ಬ್ಯಾಂಕುಗಳ ರೂ.6.17 ಲಕ್ಷ ಕೋಟಿಯ ಎನ್‌ಪಿಎ ಪ್ರಮಾಣವು ಆರು ವರ್ಷಗಳಲ್ಲಿ ರೂ.2.46 ಲಕ್ಷ ಕೋಟಿಗೆ ಇಳಿಕೆ ಮತ್ತು ಖಾಸಗಿ ಬ್ಯಾಂಕುಗಳ ಎನ್‌ಪಿಎ ಪ್ರಮಾಣವು ರೂ.2.02 ಲಕ್ಷ ಕೋಟಿಯಿಂದ 2%



ಬ್ಯಾಂಕ್, ಹಣಕಾಸು ಸಂಸ್ಥೆಗಳಲ್ಲಿ ರೂ. 1.42 ಲಕ್ಷ ಕೋಟಿ ವಂಚನೆ

2



ಶ್ರೀ ವೀರಪುಲಕೇಶಿ ಕೋ-ಆಪರೇಟಿವ್ ಬ್ಯಾಂಕಿನ ಪ್ರಧಾನ ಕಚೇರಿಯ ನೂತನ ಕಟ್ಟಡದ ಉದ್ಘಾಟನೆ

4



ನಿಮ್ಮ ಪ್ರಶ್ನೆ ನಮ್ಮ ಉತ್ತರ

6



ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



ಬುದ್ಧ ಪೂರ್ಣಿಮೆಯ ಬೆಳಕು ಸಹಕಾರದ ಬೆಳಕಾಗಲಿ

ಜಗತ್ತಿನೆಲ್ಲೆಡೆ ಹಿಂಸೆ ತಾಂಡವವಾಡುತ್ತಿರುವ ಈ ಪ್ರಸ್ತುತ ಸನ್ನಿವೇಶದಲ್ಲಿ, ಬುದ್ಧನ ನೆನೆದರೆ ಮನಸ್ಸಿಗೆ ಸ್ವಲ್ಪವಾದರೂ ನೆಮ್ಮದಿ ದೊರೆಯುವ ಹಿನ್ನೆಲೆಯಲ್ಲಿ ಅವನ ಉಪದೇಶಗಳನ್ನು ಸ್ವಲ್ಪ ಅವಲೋಕಿಸೋಣ. ಜಗತ್ತಿಗೇ ಜ್ಞಾನದ ಬೆಳಕಿನ ಹಿರಿಮೆಯನ್ನು ತೋರಿಸಿದ ಮಹಾನ್ ಆಧ್ಯಾತ್ಮಿಕ ಚಿಂತಕ ಹಾಗೂ ದಾರ್ಶನಿಕ ಗೌತಮ ಬುದ್ಧ. ತಾನು ಬೋಧಿಸುತ್ತಿರುವುದರಲ್ಲಿ ಹೊಸದೇನೂ ಇಲ್ಲವೆಂದೂ ಹಾಗೂ ಈ ಸತ್ಯವನ್ನು ಕಂಡುಕೊಂಡವರಲ್ಲಿ ತಾನು ಮೊದಲನೆಯವರೂ ಅಲ್ಲ, ಕೊನೆಯವನೂ ಅಲ್ಲವೆಂದು ಹೇಳಿದವನು ಭಗವಾನ್ ಬುದ್ಧ.

ಗುರು ಪೂರ್ಣಿಮೆ ಸಮಯದಲ್ಲಿ ಮಾನವಕುಲಕ್ಕೆ ಶಾಂತಿ, ಕರುಣೆ ಮತ್ತು ಸತ್ಯದ ಮಾರ್ಗವನ್ನು ತೋರಿದ ಮಹಾನ್ ಗುರುವಾದ ಗೌತಮ ಬುದ್ಧನನ್ನು ಸ್ಮರಿಸೋಣ. ಗುರು ಎಂದರೆ ಜ್ಞಾನ, ಗುರು ಎಂದರೆ ಅರಿವನ್ನು ತೋರುವ ಮತ್ತು ಆತ್ಮೋನ್ನತಿಯ ಮಾರ್ಗವಾಗಿದೆ. ಬುದ್ಧ ತನ್ನ ಬೋಧನೆಗಳ ಮೂಲಕ ಮಾನವನ ದುಃಖಗಳಿಗೆ ಕಾರಣ ಮತ್ತು ಅವುಗಳಿಂದ ಮುಕ್ತಿ ಪಡೆಯುವ ಮಾರ್ಗವನ್ನು ತೋರಿದ ಮಹಾನ್ ಗುರುವಾದ ಬುದ್ಧ, ನಮ್ಮ ಅಂತರಂಗದ ಬೆಳಕಾಗಲಿ.

ಬುದ್ಧ ನಡೆದ ಹಾದಿಯೇ ಬೌದ್ಧ ಧರ್ಮ ಎಂದು ಹೆಸರಾಯಿತು. ವಿಶ್ವದಾದ್ಯಂತ ಬೌದ್ಧ ಧರ್ಮದ ಬೆಳಕು ಪಸರಿಸಿತು. ಬುದ್ಧ ತನ್ನ ಉಪದೇಶಗಳಲ್ಲಿ ವರ್ತಮಾನ ಕಾಲದ ಬಗ್ಗೆ ಹೀಗೆ ಹೇಳುತ್ತಾನೆ; ಭೂತ ಮತ್ತು ಭವಿಷ್ಯತ್ ಕಾಲಗಳ ಬಗ್ಗೆ ಯಾರು ಚಿಂತಿಸದೆ ವರ್ತಮಾನದಲ್ಲಿ ಸಂತೃಪ್ತಿಯ ಮನೋಭಾವದಿಂದ ಇರುತ್ತಾರೋ ಅವರು ಜಗತ್ತಿನಲ್ಲೇ ಅತೀ ಸುಖೀ. ನಾವು ಒಳಮನಸ್ಸನ್ನು ಮೊದಲು ಅವಲೋಕಿಸಿಕೊಳ್ಳುವುದನ್ನು ಕಲಿತರೆ, ಅಲ್ಲಿ ಇರುವುದು ನಿಜವಾದ ಐಶ್ವರ್ಯವೇ ಹೊರತು ಹೊರ ಜಗತ್ತಿನಲ್ಲಿ ಕಾಣುವುದಲ್ಲ.

ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಸಿಗುವುದು ಮನಸ್ಸಿನಲ್ಲಿ ಸಂತೋಷ ಉಂಟಾದಾಗ ಮಾತ್ರ, ಎನ್ನುವುದು ಬುದ್ಧನ ತುಂಬ ಅರ್ಥಪೂರ್ಣವಾದ ಭೋದನೆಯಾಗಿದೆ. ಜಾತಿ, ಧರ್ಮ, ವರ್ಣಗಳ ಭೇದ ಭಾವವನ್ನು ತೊರೆದು ಎಲ್ಲರನ್ನೂ ಸಮಾನವಾಗಿ ಕಾಣುವ ಸಂದೇಶವನ್ನು ಆತ ಅರುಹಿದ. ಈ ಭಾವಿಯ ಮೇಲಿನ ಪ್ರತಿಯೊಂದು ಜೀವಿಯೂ ಪರಸ್ಪರ ಸಂಪರ್ಕದ ಸಂಕೋಲೆಯಲ್ಲಿ ಇದೆ. ಇದು ನಿಸರ್ಗ ನಿಯಮವಾಗಿದ್ದು ಪರಸ್ಪರ ಸಹಕಾರವಿಲ್ಲದೆ ಯಾವುದೂ ಬದುಕಲು ಸಾಧ್ಯವಿಲ್ಲ ಎನ್ನುವುದು ಬುದ್ಧ ಭೋದನೆಯ ಸಾರ. ಬುದ್ಧನ ಅರಿತರೆ, ಜಗತ್ತು ಇರುವುದು ಎಲ್ಲರಿಗಾಗಿ ಎನ್ನುವ ಅರಿವು ಮೂಡುತ್ತದೆ.

ಬುದ್ಧನ ಉಪದೇಶಗಳು ಕರುಣೆ, ಮೈತ್ರಿ, ಅಹಿಂಸೆ ಮತ್ತು ಸಮಾನತೆಯ ಮೌಲ್ಯಗಳನ್ನು ಸಾರುತ್ತವೆ. ಅದೇ ರೀತಿ ಸಹಕಾರ ತತ್ವಗಳು ಸ್ವಸಹಾಯ, ಪರಸ್ಪರ ಸಹಾಯ, ಪ್ರಜಾಪ್ರಭುತ್ವ ಮತ್ತು ಸಮಾನ ಅವಕಾಶಗಳನ್ನು ಒತ್ತಿಹೇಳುತ್ತವೆ. ಇವೆರಡರ ಮೂಲ ಆಶಯ ವ್ಯಕ್ತಿ ಮತ್ತು ಸಮಾಜದ ಕಲ್ಯಾಣಕ್ಕಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದಾಗಿದೆ. ಬುದ್ಧನ ತತ್ವಗಳು ಮತ್ತು ಸಹಕಾರದ ಮೌಲ್ಯಗಳು ಶಾಂತಿ, ಸಮೃದ್ಧಿ ಹಾಗೂ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿವೆ. ಬುದ್ಧ ಪೂರ್ಣಿಮೆಯ ಬೆಳಕು ಸಹಕಾರದ ಬೆಳಕಾಗಲಿ ಎನ್ನುವುದು ನನ್ನ ಬಯಕೆ ಹಾಗೂ ಹಾರೈಕೆ.

» ಎಚ್.ಕೆ. ಪಾಟೀಲ

...1ನೇ ಪುಟದಿಂದ

ರೂ.1.26 ಲಕ್ಷ ಕೋಟಿಗೆ ಇಳಿಕೆಯಾಗಿರುವ ಮಾಹಿತಿಗೆ ಪೂರಕವಾಗಿ ಸಹಕಾರ ಬ್ಯಾಂಕುಗಳ ಎನ್‌ಪಿಎ ಲೆಕ್ಕಾಚಾರಗಳನ್ನು ತೋರಿಸಲಾಗಿದೆ. ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತೆಗೆದುಕೊಂಡ ಸಮಗ್ರ ಕ್ರಮಗಳಿಂದಾಗಿ, ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳ ಒಟ್ಟು ಎನ್‌ಪಿಎ ದರವು ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ಕುಸಿತ ಕಂಡಿದೆ ಎಂದು ಅವರು ಮಾಹಿತಿ ನೀಡಿದರು. ಸಹಕಾರ ಬ್ಯಾಂಕಿಂಗ್ ವಲಯದಲ್ಲಿ ನಬಾರ್ಡ್ ಒದಗಿಸಿದ ಮಾಹಿತಿಯ ಪ್ರಕಾರ, ರಾಜ್ಯ ಸಹಕಾರ ಬ್ಯಾಂಕುಗಳ ಎನ್‌ಪಿಎಗಳು ಮಾರ್ಚ್ 2021ರಲ್ಲಿ ರೂ.14,113 ಕೋಟಿಯಿಂದ ಮಾರ್ಚ್ 2025ರಲ್ಲಿ ರೂ.16,422 ಕೋಟಿಗೆ ಏರಿಕೆಯಾಗಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳಲ್ಲಿ ಇದು ಮಾರ್ಚ್ 2026ರ ಹೊತ್ತಿಗೆ ರೂ.35,483 ಕೋಟಿಗಳಷ್ಟಿದ್ದು, ಮಾರ್ಚ್ 2021 ರಲ್ಲಿ ರೂ.34,610 ಕೋಟಿಗಳಷ್ಟಿತ್ತು. ಇಲ್ಲಿಯೂ ಎನ್‌ಪಿಎ ಪ್ರಮಾಣದಲ್ಲಿ ಏರಿಕೆಯಾಗಿದೆ. ಬಹು-ರಾಜ್ಯ ಸಹಕಾರಿ ಸಂಘಗಳ ಎನ್‌ಪಿಎಗಳ ಡೇಟಾವನ್ನು ತಾನು ನಿರ್ವಹಿಸುವುದಿಲ್ಲ ಎಂದು ಸಹಕಾರ ಸಚಿವಾಲಯ ಸಂಸತ್ತಿಗೆ ತಿಳಿಸಿದೆ.

ಬ್ಯಾಂಕ್, ಹಣಕಾಸು ಸಂಸ್ಥೆಗಳಲ್ಲಿ ರೂ. 1.42 ಲಕ್ಷ ಕೋಟಿ ವಂಚನೆ

ನವದೆಹಲಿ : ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಕಳೆದ ಐದು ಹಣಕಾಸು ವರ್ಷಗಳಲ್ಲಿ ಒಟ್ಟು ರೂ.1.42 ಲಕ್ಷ ಕೋಟಿ ಮೌಲ್ಯದ ವಂಚನೆ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಗೆ ತಿಳಿಸಿದೆ. ಈ ಅವಧಿಯಲ್ಲಿ ಒಟ್ಟು ರೂ.6,389 ಕೋಟಿ ಮೊತ್ತವನ್ನು ಮಾತ್ರ ವಶಪಡಿಸಿಕೊಳ್ಳಲು ಅವುಗಳಿಗೆ ಸಾಧ್ಯವಾಗಿದೆ ಎಂದು ಕೇಂದ್ರವು ಹೇಳಿದೆ. ಉದ್ದೇಶಪೂರ್ವಕ ಸುಸ್ತಿದಾರರ ವಿರುದ್ಧ ತೆಗೆದುಕೊಂಡ ಕ್ರಮಗಳಿಗೆ ಸಂಬಂಧಿಸಿದ ಮಾಹಿತಿಯನ್ನು ತಾನು ಹೊಂದಿಲ್ಲ ಎಂಬುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಸಚಿವಾಲಯಕ್ಕೆ ತಿಳಿಸಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.

ಆದರೆ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಮಾಹಿತಿ ಪ್ರಕಾರ 2026ರ ಮಾರ್ಚ್ 31ರವರೆಗೆ, 15,577 ಮಂದಿ ಉದ್ದೇಶಪೂರ್ವಕ ಸುಸ್ತಿದಾರರ ವಿರುದ್ಧ ಸಾಲ ವಸೂಲಿಗೆ ನ್ಯಾಯಾಲಯದ ಮೊರೆ ಹೋಗಲಾಗಿದೆ. 10,894 ಪ್ರಕರಣಗಳಲ್ಲಿ ಸರ್ವೇಸಿ ಕಾಯ್ದೆಯ ಅಡಿಯಲ್ಲಿ ಕ್ರಮ ಆರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, 7,173 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. 2026ರ ಮಾರ್ಚ್ 31ರವರೆಗಿನ ಮಾಹಿತಿ ಪ್ರಕಾರ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಉದ್ದೇಶಪೂರ್ವಕ ಸುಸ್ತಿದಾರರಿಂದ ರೂ.52,360 ಕೋಟಿ ವಸೂಲು ಮಾಡಿವೆ. ವಂಚನೆಯ ಉದ್ದೇಶದ ಖಾತೆಗಳು ಎಂಬ ವರ್ಗೀಕರಣದ ನಂತರ, ಆ ಖಾತೆದಾರರಿಂದ ಹಣ ವಸೂಲಿ ಮಾಡುವ ಪ್ರಕ್ರಿಯೆಯು ನಡೆಯುತ್ತ ಇರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಹಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಹೊಸದಾಗಿ ನೇಮಕಗೊಂಡ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿ ವರ್ಗದವರಿಗೆ ಐದು ದಿನಗಳ ನಿರ್ವಹಣೆ ಅಭಿವೃದ್ಧಿ ತರಬೇತಿಯನ್ನು ಏರ್ಪಡಿಸಿರುವ ಕುರಿತು

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಮತ್ತು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ)ಯ ಜಂಟಿ ಸಹಯೋಗದೊಂದಿಗೆ ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಹೊಸದಾಗಿ ನೇಮಕಗೊಂಡ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳಿಗೆ ಪೂರ್ಣ ಪ್ರಮಾಣದಲ್ಲಿ ಐದು ದಿನಗಳ ಉನ್ನತ ಮಟ್ಟದ “ನಿರ್ವಹಣೆ ಅಭಿವೃದ್ಧಿ ತರಬೇತಿ” (Management Development Programme) ಯನ್ನು ಪ್ರಾರಂಭಿಸಲಾಗಿದೆ. ಇತ್ತೀಚೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಆಗುತ್ತಿದ್ದು, ಅವುಗಳನ್ನು ಸಮರ್ಥವಾಗಿ ನಿರ್ವಹಿಸಲು ಈ ದೀರ್ಘಾವಧಿಯ ತರಬೇತಿಯನ್ನು ಏರ್ಪಡಿಸಲಾಗಿದೆ. ಈ ಸದರಿ 11ನೇ Batch ತರಬೇತಿಯನ್ನು ದಿನಾಂಕ:22.08.2026 ರಂದು ಬೆಳಿಗ್ಗೆ 09.00 ಗಂಟೆಯಿಂದ ದಿನಾಂಕ:26.08.2026ರ ಸಾಯಂಕಾಲ 05.30 ಗಂಟೆಯವರೆಗೆ ಒಟ್ಟು ಐದು ದಿನಗಳ ಕಾಲ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ) ನಂ.67, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560 070 ಇಲ್ಲಿ ಏರ್ಪಡಿಸಲಾಗಿದೆ.

ಈ ತರಬೇತಿ ಶಿಬಿರದಲ್ಲಿ ಊಟ-ತಿಂಡಿ, ವಸತಿ ಸೌಕರ್ಯ ಮತ್ತು ಉಪನ್ಯಾಸಕರ ವ್ಯವಸ್ಥೆ, ಹಿನ್ನೆಲೆಯ ಪತ್ರ, ತರಬೇತಿ ಪ್ರಮಾಣಪತ್ರ ಇತ್ಯಾದಿಗಳು ಒಳಗೊಂಡಿರುತ್ತದೆ. ಈ ಸದರಿ ತರಬೇತಿ ಶಿಬಿರಕ್ಕೆ ಪ್ರತಿನಿಧಿ ಶುಲ್ಕ ನಿಗದಿಪಡಿಸಲಾಗಿದೆ. ಪ್ರತಿ ಪ್ರತಿನಿಧಿಗೆ ರೂ.5,000/- ಗಳು ಮತ್ತು ಜಿಎಸ್‌ಟಿ ತೆರಿಗೆ 18% ಸೇರಿಸಿ ಒಟ್ಟು ರೂ.5900/- ಹಾಗೂ ವಸತಿ ವ್ಯವಸ್ಥೆ ಬೇಡವಾದರೆ ಪ್ರತಿ ಪ್ರತಿನಿಧಿಗೆ ರೂ.4500/- ಗಳು ಮತ್ತು ಜಿಎಸ್‌ಟಿ ತೆರಿಗೆ 18% ಸೇರಿಸಿ ಒಟ್ಟು ರೂ.5310/- ಗಳನ್ನು ಬೆಂಗಳೂರಿನಲ್ಲಿ ಪಾವತಿಯಾಗುವಂತೆ ಚೆಕ್ / ಡಿಡಿ ಅಥವಾ ಎನ್‌ಇಎಫ್‌ಟಿ ಮುಖಾಂತರ ದಿನಾಂಕ:14.08.2026ರೊಳಗಾಗಿ ಮಹಾಮಂಡಳದಲ್ಲಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಉಪಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಅನಿಲ ಎಚ್.ಕಿರೇಸೂರ (7411332655) ಮತ್ತು ಮಹಾಮಂಡಳದ ಅಧಿಕಾರಿ ಶ್ರೀ ರಮೇಶ್ ಎನ್ (9448003167) ಇವರುಗಳನ್ನು ಸಂಪರ್ಕಿಸಬಹುದಾಗಿದೆ.

13ನೇ ಬ್ಯಾಂಕ್ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗೆ ನೋಂದಾಯಿಸಿಕೊಂಡ ಅಭ್ಯರ್ಥಿಗಳು ಕಾಂಟ್ಯಾಕ್ಟ್ ಕ್ಲಾಸ್‌ಗೆ (ಸಂಪರ್ಕ ತರಗತಿ) ಹಾಜರಾಗುವ ಕುರಿತು

ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದಲ್ಲಿರುವ ಪಟ್ಟಣ ಸಹಕಾರ ಬ್ಯಾಂಕುಗಳ ಸಿಬ್ಬಂದಿಗಳಿಗೆ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್‌ನ್ನು ಆರ್.ಐ.ಸಿ.ಎಂ, ಬೆಂಗಳೂರು ಈ ಸಂಸ್ಥೆಯ ಸಹಯೋಗದೊಂದಿಗೆ ಏರ್ಪಡಿಸಲಾಗಿದೆ. ಸದರಿ ಕೋರ್ಸ್‌ಗೆ ತಾವು ಅಭ್ಯರ್ಥಿಯಾಗಿ ಪ್ರವೇಶ ಪಡೆದಿರುತ್ತೀರಿ. ಈಗಾಗಲೇ ಪಠ್ಯಮಸ್ತಕವನ್ನು ತಮಗೆ ಕಳುಹಿಸಿಕೊಡಲಾಗಿದ್ದು, ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು ದಿನಾಂಕ:25.07.2026, 26.07.2026, 08.08.2026 ಮತ್ತು ದಿನಾಂಕ: 09.08.2026 ರವರೆಗೆ ಒಟ್ಟು ನಾಲ್ಕು ದಿನಗಳು ಬೆಳಿಗ್ಗೆ 09.30 ರಿಂದ ಸಾಯಂಕಾಲ 05.30 ಗಂಟೆಯವರೆಗೆ ಕಾಂಟ್ಯಾಕ್ಟ್ ಕ್ಲಾಸ್ (ಸಂಪರ್ಕ ತರಗತಿ)ಗಳು ಆರ್.ಐ.ಸಿ.ಎಂ. ನಂ.67, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು - 560070 ಇಲ್ಲಿ ನಡೆಯಲಿವೆ. ತಾವು ಕಾಂಟ್ಯಾಕ್ಟ್ ಕ್ಲಾಸ್ (ಸಂಪರ್ಕ ತರಗತಿ)ಗೆ ಮೇಲೆ ತಿಳಿಸಿದ ದಿನಾಂಕಗಳಂದು ಕಡ್ಡಾಯವಾಗಿ ಹಾಜರಾಗತಕ್ಕದ್ದು ಮತ್ತು ದಿನಾಂಕ:22.08.2026 ಮತ್ತು 23.08.2026ರ ಎರಡು ದಿವಸಗಳು ಆನ್‌ಲೈನ್ ಸಂಪರ್ಕ ತರಗತಿಗಳು ಜರುಗಲಿವೆ. ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಉಪಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಅನಿಲ್ ಎಚ್. ಕಿರೇಸೂರ (7411332655) ಮತ್ತು ಮಹಾಮಂಡಳದ ಅಧಿಕಾರಿ ಶ್ರೀ ರಮೇಶ್ ಎನ್. (9448003167) ಇವರುಗಳನ್ನು ಸಂಪರ್ಕಿಸಬಹುದಾಗಿದೆ.

ಬ್ಯಾಂಕಿನ ಶಾಖೆಗೆ ಅಥವಾ ವಾಣಿಜ್ಯ ಮಳಿಗೆಗೆ ಸ್ಥಳ ಲಭ್ಯವಿದೆ



ನಂ.135, ಕೆ.ಎಚ್. ರಸ್ತೆ, ಬೆಂಗಳೂರು - 560027
ಇಲ್ಲಿ ಬ್ಯಾಂಕ್ / ಕಚೇರಿಗಳಿಗೆ ಸುಸಜ್ಜಿತವಾದ ವಾಣಿಜ್ಯ ಸ್ಥಳವು ಲಭ್ಯವಿದೆ.
ನೆಲಮಹಡಿ, 1600 ಚದರ ಅಡಿ.
ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿ.,
ನಂ. 132, 3ನೇ ಮಹಡಿ, ಬೆಂಗಳೂರು - 560027
ಶ್ರೀ ಅನಿಲ ಎಚ್. ಕಿರೇಸೂರ
ಉಪಮುಖ್ಯ ಕಾರ್ಯನಿರ್ವಹಣಾಧಿಕಾರಿ, ಮೊಬೈಲ್ ಸಂಖ್ಯೆ : 7411332655

ಶ್ರೀ ವೀರಪುಲಿಕೇಶಿ ಕೋ-ಆಪರೇಟಿವ್ ಬ್ಯಾಂಕಿನ ಪ್ರಧಾನ ಕಚೇರಿಯ ನೂತನ ಕಟ್ಟಡದ ಉದ್ಘಾಟನೆ

ಬಾದಾಮಿ : ಶ್ರೀ ವೀರಪುಲಿಕೇಶಿ ಕೋ-ಆಪರೇಟಿವ್ ಬ್ಯಾಂಕಿನ ಪ್ರಧಾನ ಕಚೇರಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ದಿನಾಂಕ: 14.05.2026 ರಂದು ಬೆಳಿಗ್ಗೆ 11.00 ಗಂಟೆಗೆ ಶ್ರೀ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಆವರಣದಲ್ಲಿ ನೇರವೇರಿತು.

ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ. ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ಮೂರುಸಾವಿರ ಮಠ, ಹುಬ್ಬಳ್ಳಿ, ಶ್ರೀ ಮ.ನಿ.ಪ್ರ. ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು, ಅನ್ನದಾನೇಶ್ವರ ಸಂಸ್ಥಾನ ಮಠ, ಹಾಲಕೆರೆ, ಶ್ರೀ ಮ.ನಿ.ಪ್ರ. ಡಾ. ಸದಾಶಿವ ಮಹಾಸ್ವಾಮಿಗಳು, ಹುಕ್ಕೇರಿ ಮಠ, ಹಾವೇರಿ ಇವರು ವಹಿಸಿದ್ದರು.

ನೂತನ ಕಟ್ಟಡದ ಉದ್ಘಾಟನೆಯನ್ನು ಶ್ರೀ ಜಗದೀಶ ಶೆಟ್ಟರ, ಮಾಜಿ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ಹಾಗೂ ಲೋಕಸಭಾ ಸದಸ್ಯರು, ಬೆಳಗಾವಿ ಇವರು ನೇರವೇರಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಗೋವಿಂದ



ಕಾರಜೋಳ, ಮಾಜಿ ಉಪಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ಹಾಗೂ ಲೋಕಸಭಾ ಸದಸ್ಯರು, ಚಿತ್ರದುರ್ಗ ಇವರು ಚಾಲನೆ ನೀಡಿದರು.

ಮುಖ್ಯಅತಿಥಿಗಳಾಗಿ ಶ್ರೀ ಪಿ.ಸಿ.ಗದ್ದಿಗೌಡ, ಲೋಕಸಭಾ ಸದಸ್ಯರು, ಬಾಗಲಕೋಟೆ, ಸನ್ಮಾನ್ಯ ಶ್ರೀ ಪಿ.ಎಚ್.ಪೂಜಾರ, ವಿಧಾನ ಪರಿಷತ್ ಸದಸ್ಯರು ಬಾಗಲಕೋಟೆ, ಶ್ರೀ ಜಯದೇವ ಎಸ್. ಮಮದಾಪುರ, ಮಾಜಿ ಅಧ್ಯಕ್ಷರು ಶ್ರೀ ವೀರಪುಲಿಕೇಶಿ ಕೋ-ಆಪ್ ಬ್ಯಾಂಕ್ ಲಿ, ಬಾದಾಮಿ ಇವರು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎಮ್ ಕೆ ಪಟ್ಟಣಶೆಟ್ಟಿ ಇವರು ವಹಿಸಿದ್ದರು.

ಬಾಂಕಿನ ಉಪಾಧ್ಯಕ್ಷರಾದ ಡಾ. ಡಿ. ಎಂ. ಪೈಲ, ನಿರ್ದೇಶಕರಾದ ಶ್ರೀ ಎ.ಸಿ. ಪಟ್ಟಣದ, ಶ್ರೀ ಆರ್. ಕೆ. ಪಟ್ಟಣಶೆಟ್ಟಿ, ಶ್ರೀ ಜಿ.ಎಚ್. ಫಾಟ್ಲದ, ಶ್ರೀ ವಿ.ಕೆ.ಬಾಗಲೆ, ಶ್ರೀ ಬಿ.ಎಂ. ಟೆಂಗಿನಕಾಯಿ, ಶ್ರೀ ಕೆ. ಎಂ. ಪಟ್ಟಣಶೆಟ್ಟಿ, ಶ್ರೀ ಎಂ.ಎಸ್. ಹಿರೇಹಾಳ, ಶ್ರೀ ಸಿ.ಯು.ಪಟ್ಟಣದ. ಶ್ರೀ ಎಂ.ಎಸ್.ತೆಗ್ಗಿನಮನಿ, ಶ್ರೀ ವಿ.ಆರ್.ಪಾಟೀಲ, ಶ್ರೀ ಎಚ್.ಕೆ.ಬೆಳ್ಳಿಗುಂಡಿ, ಶ್ರೀ ಎಂ.ಆರ್.ತಳವಾರ, ಶ್ರೀಮತಿ ಕೆ.ಬಿ.ಬಂಗಾರಶೆಟ್ಟರ, ಶ್ರೀಮತಿ ಎಸ್.ಎಂ.ಪಟ್ಟಣಶೆಟ್ಟಿ, ಶ್ರೀ ಜಿ.ಬಿ.ಬೂದಿಹಾಳ ಹಾಗೂ ಶ್ರೀ ಎಂ.ಎನ್. ತಪಶೆಟ್ಟಿ ಇವರು ಉಪಸ್ಥಿತರಿದ್ದರು.

ಉಡುಪಿಯ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕಿಗೆ

2025-26ನೇ ಸಾಲಿನಲ್ಲಿ ರೂ.26.72 ಕೋಟಿ ಒಟ್ಟು ಲಾಭ : ಶ್ರೀ ಯಶಪಾಲ್ ಎ. ಸುವರ್ಣ

ಕರಾವಳಿ ಭಾಗದ ಪ್ರತಿಷ್ಠಿತ ಪಟ್ಟಣ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ 2025-26ನೇ ಸಾಲಿನಲ್ಲಿ ರೂ.1212 ಕೋಟಿ ವ್ಯವಹಾರ ನಡೆಸಿ ಒಟ್ಟು ರೂ.26.72 ಕೋಟಿ ಲಾಭ ದಾಖಲಿಸಿರುವುದಾಗಿ ಬ್ಯಾಂಕಿನ ಅಧ್ಯಕ್ಷರಾದ ಉಡುಪಿ ಶಾಸಕ ಶ್ರೀ ಯಶಪಾಲ್ ಎ ಸುವರ್ಣ ತಿಳಿಸಿದ್ದಾರೆ.

ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಸಹಕಾರಿ ಇಲಾಖೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನ ಪರಿವೀಕ್ಷಣೆಗೆ ಒಳಪಟ್ಟು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಶಾಖೆಗಳ ಮೂಲಕ ವ್ಯವಹಾರ ನಡೆಸುತ್ತಿದ್ದು 50,000ಕ್ಕೂ ಮಿಕ್ಕಿ ಗ್ರಾಹಕರನ್ನು ಹೊಂದಿದೆ. ಬ್ಯಾಂಕ್ 2025-26ನೇ ಸಾಲಿನಲ್ಲಿ ರೂ.715 ಕೋಟಿ ಠೇವಣಿ, ರೂ.497 ಕೋಟಿ ಸಾಲ ಮತ್ತು ಮುಂಗಡ, ರೂ.46 ಕೋಟಿ ಪಾಲು ಬಂಡವಾಳ ಹೊಂದಿದ್ದು ರೂ.850 ಕೋಟಿ ದುಡಿಯುವ ಬಂಡವಾಳದೊಂದಿಗೆ ಉತ್ತಮ ಪ್ರಗತಿ ಸಾಧಿಸಿದೆ. ಪ್ರಸ್ತುತ ರೂ.750 ಕೋಟಿ ಠೇವಣಿ ಹಾಗೂ ರೂ.551 ಕೋಟಿ ಸಾಲ ಮತ್ತು ಮುಂಗಡವನ್ನು ಹೊಂದಿದೆ.

ಕಳೆದ 16 ವರ್ಷಗಳಿಂದ ನಿರಂತರವಾಗಿ ಸದಸ್ಯ ಗ್ರಾಹಕರಿಗೆ ಅತೀ ಹೆಚ್ಚು ಡಿವಿಡೆಂಡ್ ನೀಡುವ ಕರಾವಳಿ ಭಾಗದ ಏಕೈಕ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್, ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ 'ಎ' ಶ್ರೇಣಿಯನ್ನು ಪಡೆದು ಸತತವಾಗಿ

8 ವರ್ಷದಿಂದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್ ನೀಡುವ ಪ್ರತಿಷ್ಠಿತ "ಸಾಧನ ಪ್ರಶಸ್ತಿ"ಯನ್ನು ಮುಡಿಗೇರಿಸಿಕೊಂಡಿದೆ.

ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸರಿಸಮನಾಗಿ ಆಧುನಿಕ ಬ್ಯಾಂಕಿಂಗ್ ಸೇವೆಯ ಮೂಲಕ ಗ್ರಾಹಕ ಸ್ನೇಹಿಯಾಗಿ ಬೆಳೆಯುತ್ತಿರುವ ಬ್ಯಾಂಕ್ ಸುವರ್ಣ ಮಹೋತ್ಸವ ಹೊಸ್ತಿಲಿನಲ್ಲಿ IFSC ಹೊಂದುವ ಮೂಲಕ ಕರಾವಳಿ ಭಾಗದ ಪ್ರಪ್ರಥಮ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿನ ವತಿಯಿಂದ 2 ಸಾವಿರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಒಟ್ಟು ರೂ. 50 ಲಕ್ಷ ಪ್ರತಿಭಾ ಪುರಸ್ಕಾರ ವಿತರಿಸಲಾಗಿದ್ದು, ಉಚ್ಚಲಿ ದಸರಾ ಮಹೋತ್ಸವದ ಸಂದರ್ಭದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ತೃತೀಯ ಬಾರಿಗೆ ಉಡುಪಿ ಜಿಲ್ಲೆಯಲ್ಲಿ ಪೊಣ್ಣು ಪಿಲಿ ನಲಿಕೆ ಸಾಂಸ್ಕೃತಿಕ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದು, ಸಾಮಾಜಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸುವ ಮೂಲಕ ಸಾಮಾಜಿಕ ಬದ್ಧತೆಯನ್ನು ಮೆರೆದಿದೆ. ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿನ ವ್ಯವಹಾರದಲ್ಲಿ ಸಹಕರಿಸಿದ ಸರ್ವರಿಗೂ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಬ್ಯಾಂಕಿನ ಪ್ರಗತಿಗೆ ಸರ್ವರ ಸಲಹೆ ಸಹಕಾರವನ್ನು ಯಾಚಿಸುವುದಾಗಿ ಅಧ್ಯಕ್ಷರಾದ ಶ್ರೀ ಯಶಪಾಲ್ ಎ. ಸುವರ್ಣರವರು ಪ್ರತಿಭಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿ ಮೈಸೂರು ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ : 67ನೇ ಸರ್ವಸದಸ್ಯರ ಸಭೆ, ಶೇ.25 ಡಿವಿಡೆಂಡ್ ವಿತರಣೆ

ಮೈಸೂರು : ದಿನಾಂಕ : 19.07.2026 ರಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಸಿ.ವಿ. ಸೋಮಶೇಖರ್ ರವರ ಅಧ್ಯಕ್ಷತೆಯಲ್ಲಿ ದಿ ಮೈಸೂರು ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕಿನ 67ನೇ ಸರ್ವಸದಸ್ಯರ ಸಭೆಯು ಮೈಸೂರಿನ ಪಡುವಾರಹಳ್ಳಿ (ವಿನಾಯಕ ನಗರ)ಯಲ್ಲಿರುವ ವಿನಾಯಕ ಕನ್ವೆನ್ಷನ್ ಹಾಲ್‌ನಲ್ಲಿ ನಡೆಯಿತು.

ಸಭೆಯಲ್ಲಿ ಸದಸ್ಯರುಗಳು ಸಕ್ರಿಯವಾಗಿ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿರುತ್ತಾರೆಯೆಂದು ಅಧ್ಯಕ್ಷರು ತಿಳಿಸಿ ಸದಸ್ಯರುಗಳಿಗೆ ಶೇ.25 ರಂತೆ ಡಿವಿಡೆಂಡ್ ವಿತರಿಸಲಾಗುವುದೆಂದು ಘೋಷಿಸಿದರು. 2025-26ನೇ ಸಾಲಿಗೆ ಬ್ಯಾಂಕಿಗೆ ನಿವ್ವಳ ಲಾಭ ರೂ.7.96 ಕೋಟಿ ಗಳಿಸಿರುತ್ತದೆಂದು ತಿಳಿಸಿದರು.

ದಿನಾಂಕ : 31.03.2026ಕ್ಕೆ ಬ್ಯಾಂಕು ರೂ.324.07 ಕೋಟಿ ಸಾಲ ನೀಡಿದ್ದು ರೂ.464.00 ಕೋಟಿ ಠೇವಣಿ ಹೊಂದಿದ್ದು, ಸ್ವಂತ ಬಂಡವಾಳ ರೂ.97.82 ಕೋಟಿ ಗಳಿರುತ್ತದೆಂದು ಸಭೆಗೆ ತಿಳಿಸಿ ಗ್ರಾಸ್ ಎನ್.ಪಿ.ಎ ಶೇ.2.72, ನಿವ್ವಳ ಎನ್.ಪಿ.ಎ. 0 (ಶೂನ್ಯ) ವಾಗಿರುತ್ತದೆಂದು, ದುಡಿಯುವ ಬಂಡವಾಳ ರೂ.588.03 ಕೋಟಿಗಳಾಗಿರುತ್ತದೆಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಎಂ.ಎನ್. ಮಹೇಶ್, ನಿರ್ದೇಶಕರುಗಳಾದ ಶ್ರೀ ಆರ್. ಆನಂದ್, ಶ್ರೀ ಬಿ.ಆರ್. ನಂದೀಶ್, ಶ್ರೀ ಬಿ.



ಕೋಡಂಡರಾಮ, ಶ್ರೀಮತಿ ಎನ್. ಸುಧಾ, ಶ್ರೀ ಕೆ. ಪ್ರೇಮಕುಮಾರ್, ಶ್ರೀ ಎನ್. ಕಣ್ಣನ್, ಶ್ರೀಮತಿ ಸಿ.ಎಸ್. ಗಂಗಾಂಬಿಕೆ, ಶ್ರೀ ಆರ್.ಪಿ. ಕೃಷ್ಣಮೂರ್ತಿ, ಶ್ರೀ ಎನ್. ರಾಘವ, ಶ್ರೀ ಎಸ್. ರಾಜಪ್ಪಜಿ, ಶ್ರೀಮತಿ ಎಂ.ಆರ್. ವಿಜಯಲಕ್ಷ್ಮಿ ಮತ್ತು ಶ್ರೀಮತಿ ಎಸ್. ಅನುರಾಧ ರವರು, BOMನ ಸದಸ್ಯರುಗಳಾದ ಶ್ರೀ ಎಂ.ಕೆ. ಗಿರೀಶ್, ಶ್ರೀ ಪಿ. ಶಮಂತ್‌ಕುಮಾರ್, ಶ್ರೀ ಕೆ. ಕರಣ್, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಬಿ.ಪಿ. ಶಿವಕುಮಾರ್ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಬ್ಯಾಂಕಿನ ಹಿರಿಯ ಸದಸ್ಯರುಗಳಾದ ಶ್ರೀಯುತರಾದ ಎಲ್. ಭ್ರಮರಾಂಬ, ಎಸ್. ಭಾಗ್ಯ, ಪಿ. ವನಜಾಕ್ಷಿ, ಟಿ. ವೆಂಕಟೇಶ್, ಎ.ಹೆಚ್. ನಾರಾಯಣಪ್ಪ, ಆರ್. ಲೀಲಾಧರ್, ಎಂ.ಎನ್. ಜಯಶಂಕರ್, ಸಿ.ಎಸ್. ವಿಜಯಚೌದರಿ, ಎ.ಪಿ. ಶಿವಾಜಿರಾವ್, ಎಂ.ಬಿ. ಭಾಸ್ಕರ್, ಕೆ. ಗೋವಿಂದರಾಜು, ರಮೇಶ್‌ಚಂದ್ರ ಪಿ.ಶಾ., ಎಂ.ವಿ. ಶಿವಲಿಂಗಸ್ವಾಮಿ, ಎಸ್. ಜಯಪ್ರಕಾಶ್, ವಿ.ಡಿ. ಮೂರ್ತಿ, ಎಂ.ಸಿ. ಸೋಮಶೇಖರ್, ಕೆ. ಮರಿಸ್ವಾಮಿಗೌಡ ರವರುಗಳಿಗೆ ನೆನಪಿನ ಕಾಣಿಕೆ ನೀಡಿ ಶಾಲು ಹೊದಿಸಿ ಗೌರವಿಸಲಾಯಿತು.

ಬ್ಯಾಂಕಿನ ನಿರ್ದೇಶಕರಾದ ಶ್ರೀ ಎನ್. ಕಣ್ಣನ್‌ರವರು ಸಭೆಗೆ ಆಗಮಿಸಿದ್ದ ಸದಸ್ಯರನ್ನು ಸ್ವಾಗತಿಸಿದರು. ಕೊನೆಯಲ್ಲಿ ಶ್ರೀ ಎಂ.ಎನ್. ಮಹೇಶ್‌ರವರ ವಂದನಾರ್ಪಣೆಯೊಂದಿಗೆ ಸಭೆಯು ಮುಕ್ತಾಯವಾಯಿತು.





ನಿಮ್ಮ ಪ್ರಶ್ನೆ ನಮ್ಮ ಉತ್ತರ



▶ ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.

ದಿನಾಂಕ: ಜುಲೈ 17, 2026ರಂದು ಭಾರತೀಯ ರಿಜರ್ವ್ ಬ್ಯಾಂಕು ನಿರ್ದಿಷ್ಟಪಡಿಸಿದ ಹಣಕಾಸಿನೇತರ ಆಸ್ತಿ (Specified Non-Financial Asset) ಯ ಮೌಲ್ಯಮಾಪನ ಮತ್ತು ಲೆಕ್ಕಪತ್ರ ನಿರ್ವಹಣೆ ಬಗ್ಗೆ ಹೊಸ ಮಾನದಂಡಗಳನ್ನು ನಿಗದಿಪಡಿಸಿದೆ. ಈ ಬಗ್ಗೆ ಪದೇ ಕೇಳಲಾಗುವ ಪ್ರಶ್ನೆಗಳನ್ನು (FAQ) ಮತ್ತು ಉತ್ತರವನ್ನು ಈ ಕೆಳಗೆ ನೀಡಲಾಗಿದೆ. ಪಟ್ಟಣ ಸಹಕಾರ ಬ್ಯಾಂಕುಗಳು ಇದರ ಉಪಯೋಗ ಪಡೆಯಲಿವೆ ಎಂದು ಭಾವಿಸಲಾಗಿದೆ.

01. ಹಣಕಾಸಿನೇತರ ಆಸ್ತಿ ಎಂದರೇನು?

ಉತ್ತರ: ಸುಸ್ತಿ ಸಾಲ ವಸೂಲಿ ಮಾಡುವ ಎಲ್ಲಾ ಪ್ರಯತ್ನಗಳು ವಿಫಲವಾದಾಗ, ಸಾಲಗಾರರಿಂದ ಅಡಮಾನ ಇಡಲಾದ ಆಸ್ತಿಯನ್ನು ಬ್ಯಾಂಕುಗಳು ಸ್ವಾಧೀನ ಪಡಿಸಿಕೊಳ್ಳುತ್ತಿದ್ದವು ಎಂದು ನಿಮಗೆ ತಿಳಿದಿದೆ. ಸ್ವಾಧೀನಪಡಿಸಿಕೊಂಡ ಆಸ್ತಿಯನ್ನು ಬ್ಯಾಂಕಿನ ಹೆಸರಿಗೆ ನೋಂದಾಯಿಸಿ ಬ್ಯಾಲೆನ್ಸ್ ಶೀಟ್‌ನಲ್ಲಿ “ಬ್ಯಾಂಕಿಂಗ್ ಅಲ್ಲದ ಆಸ್ತಿ” (Non-Banking Asset) ಎಂದು ತೋರಿಸಲಾಗುವುದು. “ಬ್ಯಾಂಕಿಂಗ್ ಅಲ್ಲದ ಆಸ್ತಿ” ಎಂಬ ಪದವನ್ನು “ಹಣಕಾಸಿನೇತರ ಆಸ್ತಿ” ಎಂದು ಮರುನಾಮಕರಣ ಮಾಡಲಾಗಿದೆ.

02. ಹೊಸ ಮಾರ್ಗಸೂಚಿಯಲ್ಲಿ ಆಗಿರುವ ವ್ಯತ್ಯಾಸವೇನು?

ಉತ್ತರ: ಈಗಿರುವ ಮಾರ್ಗಸೂಚಿ ಮತ್ತು ಹೊಸ ಡೈರೆಕ್ಷನ್‌ನಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಹೊಸ ಮಾರ್ಗಸೂಚಿಯಂತೆ ಬ್ಯಾಂಕಿನ ಹೆಸರಿಗೆ ನೋಂದಾಯಿಸಿದ ಆಸ್ತಿಯನ್ನು ಮಾರಾಟ ಮಾಡಿದಾಗ ಅಥವಾ ಬ್ಯಾಂಕಿನ ಸ್ವಂತ ಉಪಯೋಗಕ್ಕಾಗಿ ಬಳಸಿಕೊಂಡಾಗ ಮಾತ್ರ ಬ್ಯಾಂಕಿನ ಆರ್ಥಿಕತೆಯ ಮೇಲೆ ನಿಜವಾದ ಪರಿಣಾಮ ಬೀರುವುದು. ಈಗ ಆಸ್ತಿಯನ್ನು ಬ್ಯಾಂಕಿನ ಹೆಸರಿಗೆ ನೋಂದಾಯಿಸಿದ ತಕ್ಷಣ ನೋಂದಾಯಿಸಿದ ಮೊತ್ತಕ್ಕೆ ಅದನ್ನು ಬ್ಯಾಂಕಿಂಗ್ ಅಲ್ಲದ ಆಸ್ತಿ ಎಂದು ಪರಿಗಣಿಸಿ, ಬ್ಯಾಂಕಿಗೆ ಬರಬೇಕಾದ ಖರ್ಚು ಮತ್ತು ಬಡ್ಡಿಯನ್ನು ವಸೂಲಿ ಮಾಡಿ ಉಳಿದ ಮೊತ್ತವನ್ನು ಸಾಲದ ಅಸಲಿಗೆ ಜಮಾ ಮಾಡಿ, ಸುಸ್ತಿ ಸಾಲವನ್ನು ಸಂಪೂರ್ಣ ಅಥವಾ ಭಾಗಶಃ ವಸೂಲಾಗಿದೆ ಎಂದು ತಿಳಿಯಲಾಗುವುದು. ಇದರಿಂದಾಗಿ, ಆಸ್ತಿ ಸ್ವಾಧೀನಪಡಿಸಿಕೊಂಡ ಆರ್ಥಿಕ ವರ್ಷದಲ್ಲಿ ಬಾಕಿಯಿರುವ ಬಡ್ಡಿ ಮತ್ತು ವೆಚ್ಚದ ವಸೂಲಾತಿ ಮತ್ತು ಸಾಲಕ್ಕೆ ಮಾಡಲಾದ ಅನುವಿನ ಉಳಿಯುವಿಕೆಯಿಂದಾಗಿ ಬ್ಯಾಂಕಿನ ಲಾಭದಲ್ಲಿ ತುಂಬ ಹೆಚ್ಚಳವಾಗುವುದು. ಮುಂದಿನ ವರ್ಷದಲ್ಲಿ ಕೂಡ ಹೊಸ ಅನುವು (Provision) ಮಾಡುವ ಅವಶ್ಯಕತೆ ಇರುವುದಿಲ್ಲ (ಉಳಿಯುವ ಸುಸ್ತಿ ಸಾಲ ಶೂನ್ಯವಿದ್ದಲ್ಲಿ). ಇನ್ನು ಮುಂದೆ, ಸ್ವಾಧೀನಪಡಿಸಿಕೊಂಡ ಆಸ್ತಿಯನ್ನು ಅದರ ಮಾರಾಟದ ಮೌಲ್ಯ ಅಥವಾ ಸಾಲಗಾರನ ನಿವ್ವಳ ಸುಸ್ತಿ ಸಾಲದ ಮೌಲ್ಯ (ಸುಸ್ತಿ ಸಾಲದ ಅಸಲು-ಅನುವು) ಯಾವುದು ಕಡಿಮೆಯೋ, ಆ ಮೊತ್ತಕ್ಕೆ ಬ್ಯಾಲೆನ್ಸ್‌ಶೀಟ್‌ನಲ್ಲಿ ತೋರಿಸಲಾಗುವುದು. ಸುಸ್ತಿ ಸಾಲವು ಪುಸ್ತಕದಲ್ಲಿ ಉಳಿದಿದೆ ಎಂದು ಭಾವಿಸಿ ಪ್ರತಿವರ್ಷ ನಿಗದಿತ ಅನುವನ್ನು ಮಾಡಲೇಬೇಕು. ಬರಬೇಕಾದ ಬಡ್ಡಿಯನ್ನು ವಸೂಲಾಗಿದೆ ಎಂದು ಸಂತೋಷ ಪಡುವಂತಿಲ್ಲ.

03. ಸುಸ್ತಿ ಸಾಲದ ವಸೂಲಾತಿಗಾಗಿ ಸರ್ವೆಸಿ ಕಾಯ್ದೆಯನ್ವಯ ಅಡಮಾನವಿಟ್ಟ

ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿದ್ದೇವೆ ಮತ್ತು ಬ್ಯಾಲೆನ್ಸ್ ಶೀಟ್‌ನಲ್ಲಿ ಬ್ಯಾಂಕಿಂಗ್ ಅಲ್ಲದ ಆಸ್ತಿಯೆಂದು ತೋರಿಸುತ್ತಿದ್ದೇವೆ. ಆದರೆ, ಆಸ್ತಿಯನ್ನು ಬ್ಯಾಂಕಿನ ಹೆಸರಿಗೆ ನೋಂದಾಯಿಸಿಲ್ಲ. ಇದರಿಂದ, ರಿಜರ್ವ್ ಬ್ಯಾಂಕಿನ ಮಾರ್ಗಸೂಚಿ ಅಥವಾ ಕಾನೂನಿನ ಉಲ್ಲಂಘನೆಯಾಗಿದೆಯೇ?

ಉತ್ತರ: ಅಡಮಾನವಿಟ್ಟ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡ ನಂತರ ಅದನ್ನು ಬ್ಯಾಂಕಿನ ಹೆಸರಿನಲ್ಲಿ ಸಬ್‌ರಿಜಿಸ್ಟ್ರಾರ್ ಕಛೇರಿಯಲ್ಲಿ ನೋಂದಾಯಿಸಿದಾಗ ಮಾತ್ರ ಆ ಆಸ್ತಿಯನ್ನು ಹಣಕಾಸಿನೇತರ ಆಸ್ತಿ ಎಂದು ಪರಿಗಣಿಸಿ ತಸ್ಸಂಬಂಧಿತ ಲಾಭವನ್ನು ಪಡೆಯಬಹುದು. ಈಗಾಗಲೇ ಲಾಭ ಪಡೆದಿದ್ದರೆ, ಅದನ್ನು ಲಾಭ ನಷ್ಟ ಖಾತೆಯ ಮೂಲಕ ಹಿಂತಿರುಗಿಸಬೇಕು.

04. 2022ರಲ್ಲಿ ರೂ.50ಲಕ್ಷ ಸಾಲ(ಅಸಲು) ಸಬ್‌ಸ್ಟಾಂಡರ್ಡ್ ಆಗಿತ್ತು. ಶೇ.10ರಷ್ಟು (ರೂ.5ಲಕ್ಷ) ಅನುವು ಮಾಡಿದ್ದು, ಬರಬೇಕಾದ ಬಡ್ಡಿ ರೂ.10ಲಕ್ಷ. ಅಡವಿಟ್ಟ ಆಸ್ತಿಯ ಮೌಲ್ಯ ರೂ.65 ಲಕ್ಷವೆಂದು ತೀರ್ಮಾನಿಸಿ, ಆಸ್ತಿಯನ್ನು 2022ರಲ್ಲಿ ಬ್ಯಾಂಕಿನ ಹೆಸರಿನಲ್ಲಿ ನೋಂದಾಯಿಸಿ ಬ್ಯಾಂಕಿಂಗ್ ಅಲ್ಲದ ಆಸ್ತಿಯೆಂದು ರೂ.65 ಲಕ್ಷ ಮೌಲ್ಯಕ್ಕೆ ಇಂದಿನವರೆಗೂ ಬ್ಯಾಲೆನ್ಸ್ ಶೀಟ್‌ನಲ್ಲಿ ತೋರಿಸಲಾಗುತ್ತಿದೆ. 2022ರಲ್ಲಿ ರೂ.50ಲಕ್ಷ ಸಾಲಕ್ಕೆ ರೂ.10ಲಕ್ಷ ಬರಬೇಕಾದ ಬಡ್ಡಿಗೆ ಮತ್ತು ರೂ.5ಲಕ್ಷ ಬರಬೇಕಾದ ಖರ್ಚು ಮತ್ತು ವೆಚ್ಚದ ಖಾತೆಗೆ ಜಮಾ ಮಾಡಲಾಗಿತ್ತು. ಹೊಸ ಮಾರ್ಗಸೂಚಿಯ ನಂತರ ಲೆಕ್ಕಪತ್ರದಲ್ಲಿ ಬದಲಾವಣೆ ಮಾಡಬೇಕೇ?

ಉತ್ತರ: ರಿಜರ್ವ್ ಬ್ಯಾಂಕಿನ ಹೊಸ ಮಾರ್ಗಸೂಚಿ ದಿನಾಂಕ: ಸೆಪ್ಟೆಂಬರ್ 30, 2026ರಂದು ಮಾರಾಟವಾಗದೇ ಉಳಿದಿರುವ ಎಲ್ಲಾ ಬ್ಯಾಂಕಿಂಗ್ ಅಲ್ಲದ ಆಸ್ತಿಗೆ ಅನ್ವಯವಾಗುವುದು. 2022ರಲ್ಲಿ ಸಬ್‌ಸ್ಟಾಂಡರ್ಡ್ ಆಗಿದ್ದ ಸುಸ್ತಿ ಸಾಲ ಬ್ಯಾಂಕಿನ ಪುಸ್ತಕದಲ್ಲಿ ಉಳಿದಿದ್ದರೆ ಈಗ ಡೌಟ್‌ಪುಲ್ ಸಾಲವಾಗಿ 100% ಅನುವಿನ ಅಗತ್ಯತೆ ಇತ್ತು. ಆದ್ದರಿಂದ ಬ್ಯಾಂಕು ರೂ.50ಲಕ್ಷ ಅನುವು ಮಾಡುವುದಲ್ಲದೆ, 2020ರಲ್ಲಿ ವಸೂಲಾತಿ ಎಂದು ತಿಳಿದ ರೂ.15ಲಕ್ಷದಷ್ಟು ಬಡ್ಡಿ ಮತ್ತು ಖರ್ಚಿನ ಮೊತ್ತವನ್ನು ಈಗ ಲಾಭ ನಷ್ಟ ಖಾತೆಗೆ ಖರ್ಚು ಎಂದು ತಿಳಿಯಬೇಕು. ಸಂಬಂಧಿತ ಸುಸ್ತಿ ಸಾಲದ ನಿವ್ವಳ ಮೌಲ್ಯ ಶೂನ್ಯವಾಗಿರುವುದರಿಂದ ಬ್ಯಾಂಕಿಂಗ್ ಅಲ್ಲದ ಆಸ್ತಿಯ ಮೌಲ್ಯವೂ ಶೂನ್ಯವಾಗುವುದು. ಹೊಸ ಮಾರ್ಗಸೂಚಿಯ ಅನುಸರಣೆಗೆ ಸೆಪ್ಟೆಂಬರ್ 30, 2027ರವರೆಗೆ ಸಮಯವಿದೆ.

05. ಈಗ ಬ್ಯಾಂಕಿನ ಬ್ಯಾಲೆನ್ಸ್‌ಶೀಟ್ ಮೇಲೆ ಹೊಸ ಮಾರ್ಗಸೂಚಿಯಿಂದಾಗುವ ನಷ್ಟವನ್ನು ತಪ್ಪಿಸಲು ಏನಾದರೂ ದಾರಿ ಇದೆಯೇ?

ಉತ್ತರ : ಈಗಾಗಲೇ ಬ್ಯಾಂಕಿನ ಹೆಸರಿನಲ್ಲಿರುವ ಬ್ಯಾಂಕಿಂಗ್ ಅಲ್ಲದ ಆಸ್ತಿಯನ್ನು ಬ್ಯಾಲೆನ್ಸ್ ಶೀಟ್‌ನಲ್ಲಿ ತೋರಿಸಲಾದ ಮೊತ್ತಕ್ಕೆ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಸೆಪ್ಟೆಂಬರ್ 30, 2027ರ ಮೊದಲು ಮಾರಾಟ ಮಾಡಿದರೆ ಹೊಸತಾಗಿ ಮಾಡಬೇಕಾದ ರೂ.65 ಲಕ್ಷದಷ್ಟು ಅನುವಿನಿಂದ ಪಾರಾಗಬಹುದು. ಹಣಕಾಸಿನೇತರ ಆಸ್ತಿಯನ್ನು ಮಾರಾಟ ಮಾಡಲು ಇರುವ ಗರಿಷ್ಠ ಅವಧಿ 7 ವರ್ಷ. ಬ್ಯಾಂಕು ತನ್ನ ನೀತಿಯಲ್ಲಿ ಮಾರಾಟ ಮಾಡಲು ಇರುವ ಗರಿಷ್ಠ ಅವಧಿಯನ್ನು 7 ವರ್ಷಕ್ಕಿಂತ ಕಡಿಮೆ ಇಡಬಹುದು. 7 ವರ್ಷ ಅಥವಾ ನೀತಿಯಲ್ಲಿ ತಿಳಿಸಿದ ಅವಧಿ ಯಾವುದು ಮೊದಲೋ ಅಷ್ಟರೊಳಗೆ ಆಸ್ತಿ ಮಾರಾಟ ಆಗದಿದ್ದರೆ, ಆ ಆಸ್ತಿಯನ್ನು ಬ್ಯಾಂಕಿನ ಉಪಯೋಗಕ್ಕಾಗಿ ಬಳಸಲಾಗುವುದು ಎಂದು ಭಾವಿಸತಕ್ಕದ್ದು. ನಿಗದಿತ ಅವಧಿಯ ನಂತರ ಮಾರಾಟ ಆಗದೆ ಉಳಿದಿರುವ ಹಣಕಾಸಿನೇತರ ಆಸ್ತಿಯು ಬ್ಯಾಂಕಿನ ಸ್ವಂತ ಬಳಕೆಗಾಗಿ ಇದೆ ಎಂದು ಭಾವಿಸಿದಾಗ ಅದನ್ನು “ಸ್ಥಿರ ಸ್ವತ್ತುಗಳು” ಎಂದು ತಿಳಿಯತಕ್ಕದ್ದು. ಆಗ

ಮೋಟಾನೋಟ್ ಫ್ಯಾಕ್ಟರಿ ತೆರೆದಿದ್ದ ಇಬ್ಬರ ಬಂಧನ

ಬೆಂಗಳೂರು : ಐನೂರು ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಕುಂಬಳಗೋಡು ತಾಣೆ ಪೊಲೀಸರು ಚೆನ್ನೈ ಮೂಲದ ವ್ಯಕ್ತಿ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 3.29 ಲಕ್ಷ ರೂ. ಮೌಲ್ಯದ 500 ಮುಖ ಬೆಲೆಯ 336 ನಕಲಿ ನೋಟುಗಳು, ಜೆರಾಕ್ಸ್ ಯಂತ್ರ, ಲ್ಯಾಪ್ಟಾಪ್, ಕಾರು ಹಾಗೂ ಮೂರು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಸುಮಾರು ಆರೇಳು ತಿಂಗಳಿಂದ ದಂಧೆ ನಡೆಸುತ್ತಿದ್ದಾರೆ ಎಂದು ಪೊಲೀಸರು ಹೇಳಿದರು.

ಆರೋಪಿಗಳ ಪೈಕಿ ಅರವಿಂದ್ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿದ್ದು, ರವಿಸುಬ್ರಹ್ಮಣ್ಯ ಪಿಯುಸಿ ವ್ಯಾಸಂಗ ಮಾಡಿದ್ದಾನೆ. ಒಂದು ವರ್ಷದ ಹಿಂದೆ ಇಬ್ಬರು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆಯೇ ಅಕ್ರಮ ದಂಧೆ ಬಗ್ಗೆ ಸಂಚು ರೂಪಿಸಿದ್ದರು. 10 ತಿಂಗಳ ಹಿಂದೆ ಆರೋಪಿಗಳ ಪೈಕಿ ಅರವಿಂದ್ ಕುಂಬಳಗೋಡು ಬಳಿಯ ಬಿಡಿಎ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್ ಖರೀದಿಸಿ ವಾಸವಾಗಿದ್ದ. ಅಲ್ಲಿಯೇ ಜೆರಾಕ್ಸ್ ಯಂತ್ರ ಹಾಗೂ ಲ್ಯಾಪ್ಟಾಪ್ ಮೂಲಕ ನಕಲಿ 500 ರೂ. ಮುಖಬೆಲೆಯ ನೋಟುಗಳನ್ನು ತಯಾರಿಸುತ್ತಿದ್ದ. ನಂತರ ಅವುಗಳನ್ನು ಚೆನ್ನೈನಲ್ಲಿರುವ ಸ್ನೇಹಿತ ರವಿಸುಬ್ರಹ್ಮಣ್ಯಗೆ ಕಳುಹಿಸುತ್ತಿದ್ದ. ಈ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಅರವಿಂದ್‌ನನ್ನು ಕೆಂಚನಪುರ ಕ್ರಾಸ್ ಬಳಿ ಕೆಲ ದಿನಗಳ ಹಿಂದೆ ಬಂಧಿಸಿದ್ದರು. ನಂತರ ಈತನ ಮಾಹಿತಿ ಮೇರೆಗೆ ಚೆನ್ನೈನ ಮಾರುತಿನಗರದಲ್ಲಿ ರವಿಸುಬ್ರಹ್ಮಣ್ಯನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ನೈಋತ್ಯ ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣ್ಣವರ್, ಕೆಂಗೇರಿ ಉಪವಿಭಾಗದ ಎಸಿಪಿ ಎಸ್. ಸತ್ಯವತಿ ನೇತೃತ್ವದಲ್ಲಿ, ಕುಂಬಳಗೋಡು ಪೊಲೀಸ್ ಠಾಣೆ ಪಿಐ ಕುಮಾರ್ ಹಾಗೂ ತಂಡ ಕಾರ್ಯಾಚರಣೆ ನಡೆಸಿದೆ.

ಶೇ.70-30 ಲಾಭ ಹಂಚಿಕೆ ಮಾಡಿಕೊಳ್ಳುತ್ತಿದ್ದ ಆರೋಪಿಗಳು : ಆರೋಪಿಗಳ ಪೈಕಿ ಅರವಿಂದ್ ತಯಾರಿಸಿ ಚೆನ್ನೈಗೆ ನಕಲಿ ನೋಟುಗಳ ಕಳುಹಿಸುತ್ತಿದ್ದ. ಈತ ತನ್ನದೇ ಜಾಲದ ಮೂಲಕ ನಕಲಿ ನೋಟುಗಳ ಮಾರಾಟ ಮಾಡುತ್ತಿದ್ದ. ಬಂದ ಲಾಭದಲ್ಲಿ ಶೇ.30ರಷ್ಟು ಅರವಿಂದ್‌ಗೆ ಹಾಗೂ ಶೇ.70ರಷ್ಟು ರವಿಸುಬ್ರಹ್ಮಣ್ಯ ಲಾಭ ಪಡೆದುಕೊಳ್ಳುತ್ತಿದ್ದರು ಎಂದು ಪೊಲೀಸರು ಹೇಳಿದರು.

ಚಿಕ್ಕಮಗಳೂರು: ಇತ್ತೀಚೆಗಷ್ಟೇ ರಾಜಧಾನಿ ಬೆಂಗಳೂರಿನಲ್ಲಿ ನಕಲಿ 500 ರೂ. ಮುದ್ರಿಸುತ್ತಿದ್ದ ಜಾಲ ಪತ್ತೆ ಹಚ್ಚಿದ್ದ ಪೊಲೀಸರು ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಖೋಟಾ ನೋಟು ದಂಧೆ ಭೇದಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಲಾದ ಬಡಾವಣೆಯಲ್ಲಿ ಖೋಟಾ ನೋಟು ಚಲಾವಣೆ ಮಾಡುವ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಬಂಧಿತರಿಂದ 200 ರೂ. ಮುಖಬೆಲೆಯ 90 ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯ 18,000 ರೂ. ಆಗಿದೆ. ನೋಟಿನ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದು ಮುದ್ರಿಸಲಾಗಿದೆ. ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.



ಮಾರಾಟ ಮಾಡಿದಾಗ ಸಿಗುವ ಎಲ್ಲಾ ಪ್ರಯೋಜನಗಳು ಸಿಗುತ್ತವೆ.

06. ನಿಗದಿತ ಅವಧಿಯಲ್ಲಿ ಹಣಕಾಸಿನೇತರ ಆಸ್ತಿಯನ್ನು ಮಾರಾಟ ಮಾಡಲಾಗಿದ್ದರೆ ಈಗಿರುವಂತೆ ರಿಜರ್ವ್ ಬ್ಯಾಂಕಿನ ಅನುಮತಿ ಬೇಕೆ?

ಉತ್ತರ: ನಿಗದಿತ ಅವಧಿಯೊಳಗೆ ಹಣಕಾಸಿನೇತರ ಆಸ್ತಿ ಮಾರಾಟವಾಗದಿದ್ದರೆ, ತನ್ನಿಂದ ತಾನೇ ಅದು ಬ್ಯಾಂಕಿನ ಉಪಯೋಗಕ್ಕಾಗಿರುವ ಸ್ಥಿರ ಸ್ವತ್ತು ಆಗಿ ಮಾರ್ಪಾಡಾಗುವುದರಿಂದ, ಆಸ್ತಿಯನ್ನು ಬ್ಯಾಂಕಿನ ಪುಸ್ತಕದಲ್ಲಿ ಮುಂದುವರಿಸಲು ರಿಜರ್ವ್ ಬ್ಯಾಂಕಿನ ಅನುಮತಿ ಬೇಕಿಲ್ಲ. ಮಾರಾಟ ಮಾಡಲು ಮಾಡಿದ ಪ್ರಯತ್ನಗಳ ಪೂರ್ಣ ಮಾಹಿತಿ ಇಡುವುದು ಉಚಿತ.

07. ಸುಸ್ತಿ ಸಾಲ (ಅಸಲು) ರೂ.10ಲಕ್ಷ ಮತ್ತು ಅನುವು ರೂ.1ಲಕ್ಷ ಮತ್ತು ಅಡವಿಟ್ಟ ಆಸ್ತಿಯನ್ನು ಬ್ಯಾಂಕಿನ ಹೆಸರಿಗೆ ನೋಂದಾಯಿಸಿದ ಮೌಲ್ಯ ರೂ.6.00ಲಕ್ಷ. ಹಣಕಾಸಿನೇತರ ಆಸ್ತಿಯ ಮೌಲ್ಯ ಎಷ್ಟಿರಬೇಕು?

ಉತ್ತರ: ಮೊದಲ ವರ್ಷದಲ್ಲಿ ಹಣಕಾಸಿನೇತರ ಆಸ್ತಿಯ ಮೌಲ್ಯ

ಸುಸ್ತಿಸಾಲದ ನಿವ್ವಳ ಮೌಲ್ಯ ಅಥವಾ ಆಸ್ತಿಯ ಸಂಕಟ ಮಾರಾಟ ಮೌಲ್ಯ ಯಾವುದು ಕಡಿಮೆಯೋ ಅಷ್ಟಿರಬೇಕು. ಇಲ್ಲ ಆಸ್ತಿಯ ಸಂಕಟ ಮಾರಾಟ ಮೌಲ್ಯ ರೂ.6.00ಲಕ್ಷ ನಿವ್ವಳ ಸುಸ್ತಿಸಾಲದ ಮೌಲ್ಯ ರೂ.9.00ಲಕ್ಷಕ್ಕಿಂತ ಕಡಿಮೆ ಇರುವುದರಿಂದ ರೂ.6.00ಲಕ್ಷ ಹಣಕಾಸಿನೇತರ ಆಸ್ತಿಯ ಮೌಲ್ಯವಾಗಿರಬೇಕು. ಎರಡನೇ ವರ್ಷದ ನಂತರ ನಿವ್ವಳ ಸುಸ್ತಿ ಸಾಲದ ಮೌಲ್ಯ, ಆಸ್ತಿ ಮೌಲ್ಯಕ್ಕಿಂತ ಸ್ವಾಭಾವಿಕವಾಗಿ ಕಡಿಮೆಯಾಗುವುದು.

08. ಹಣಕಾಸಿನೇತರ ಆಸ್ತಿಯನ್ನು ನೋಂದಾಯಿಸಿದ ಎರಡನೇ ವರ್ಷ ಅಥವಾ ಅದರ ನಂತರ ಅದರ ಮೌಲ್ಯಮಾಪನ ಹೇಗೆ ಮಾಡಬೇಕು?

ಉತ್ತರ: ಎರಡನೇ ವರ್ಷದ ಮತ್ತು ನಂತರ ಪ್ರತಿವರ್ಷ ಹಣಕಾಸಿನೇತರ ಆಸ್ತಿಯ ಮೌಲ್ಯ ಸಂಬಂಧಿತ ಸುಸ್ತಿ ಸಾಲದ ನಿವ್ವಳ ಮೌಲ್ಯದಷ್ಟಿರಬೇಕು. ಈ ಮೌಲ್ಯ ಆಸ್ತಿಯ ಸಂಕಟ ಮಾರಾಟದ ಮೌಲ್ಯಕ್ಕಿಂತ ಕಡಿಮೆ ಇರುತ್ತದೆ.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಕಾರವಾರ ತಾಲ್ಲೂಕಿನ ಚಂದಿಯಾ ಗ್ರಾಮದಲ್ಲಿರುವ 145 ವರ್ಷ ಇತಿಹಾಸ ಹೊಂದಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಕಲಿಕೆಯನ್ನು ಉತ್ತಮಗೊಳಿಸುವ ಉದ್ದೇಶದಿಂದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಬೋಧನೆಗಾಗಿ ಎಂಬ ಬಳಸುತ್ತಿರುವ ರಾಜ್ಯದ ಮೊದಲ ಸರ್ಕಾರಿ ಪ್ರಾಥಮಿಕ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
- ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಫಿಫಾ ವಿಶ್ವಕಪ್ ಟ್ರೋಫಿಯು ಅತ್ಯಂತ ಅಮೂಲ್ಯವಾದ ಟ್ರೋಫಿಗಳಲ್ಲಿ ಒಂದಾಗಿದೆ. 18-ಕ್ಯಾರೆಟ್ ಚಿನ್ನದಿಂದ ಮಾಡಲ್ಪಟ್ಟಿರುವ ಇದು 4.93 ಕೆಜಿ ತೂಕವನ್ನು ಹೊಂದಿರುವ ಇದನ್ನು 1974ರಲ್ಲಿ ನೀಡಲಾರಂಭಿಸಲಾಯಿತು. ಅದರಲ್ಲಿರುವ ಚಿನ್ನದ ಅಂಶದ ಆಧಾರದ ಮೇಲೆ ಇದರ ಮೌಲ್ಯವನ್ನು ಸುಮಾರು 8,00,000 ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ. ಆದರೆ, ಇತಿಹಾಸ ಮತ್ತು ಪ್ರತಿಷ್ಠೆಯ ಕಾರಣದಿಂದಾಗಿ ಇದರ ನೈಜ ಮೌಲ್ಯವು 20 ಮಿಲಿಯನ್ ಅಮೆರಿಕನ್ ಡಾಲರ್‌ಗಿಂತಲೂ ಹೆಚ್ಚು ಎಂದು ಪರಿಗಣಿಸಲಾಗಿದೆ.

- ಸಾಮಾನ್ಯವಾಗಿ ನಮಗೆ ತಿಳಿದಿರುವಂತೆ ಮನುಷ್ಯರಲ್ಲಿ ಎ, ಬಿ, ಎಬಿ ಮತ್ತು ಓ ಎಂಬ ರಕ್ತದ ಗುಂಪುಗಳಿವೆ. ಆದರೆ ಇವೆಲ್ಲವುಗಳಿಗಿಂತ ಭಿನ್ನವಾದ, ವಿಜ್ಞಾನ ಲೋಕವನ್ನೇ ಬೆರಗುಗೊಳಿಸುವ ಒಂದು ರಕ್ತದ ಗುಂಪಿದೆ. ಇದನ್ನು ವೈದ್ಯಕೀಯ ಜಗತ್ತಿನಲ್ಲಿ ಗೋಲ್ಡನ್ ಬ್ಲಡ್ ಅಥವಾ Rh-null ಎಂದು ಕರೆಯಲಾಗುತ್ತದೆ. ಯಾಕಂದ್ರೆ, ಇಡೀ ಜಗತ್ತಿನ 800 ಕೋಟಿಗೂ ಅಧಿಕ ಜನಸಂಖ್ಯೆಯಲ್ಲಿ ಈ ರಕ್ತ ಇರುವುದು ಕೇವಲ 45 ಜನರಲ್ಲಿ ಮಾತ್ರ! ಹಾಗಾಗಿಯೇ, ಇದು ಚಿನ್ನಕ್ಕಿಂತಲೂ ಮೌಲ್ಯಯುತ ಎಂದು ಪರಿಗಣಿಸಲಾಗಿದೆ.
- ಪೆರು ದೇಶದ ಅಮೆಜಾನ್ ಕಾಡಿನಲ್ಲಿ 'ಶನಾಯ್-ಟಿಂಪಿಶ್ಯಾ' ಎಂಬ ನದಿಯಿದೆ. ಈ ನದಿಯ ನೀರು ಸುಮಾರು 90 ಡಿಗ್ರಿ ಸೆಲ್ಸಿಯಸ್‌ನಷ್ಟು ಯಾವಾಗಲೂ ಕುದಿಯುತ್ತಿರುತ್ತದೆ. ಅದರಲ್ಲೂ, ಇದರ ಸುತ್ತಮುತ್ತ ಯಾವುದೇ ಜ್ವಾಲಾಮುಖಿ ಇಲ್ಲದಿದ್ದರೂ ನೀರು ಏಕೆ ಕುದಿಯುತ್ತದೆ ಎಂಬುದು ಇಂದಿಗೂ ನಿಗೂಢವಾಗಿದೆ.

ಹಿ ದು ಗ ರ ಅ ನಿ ಸಿ ಕೆ . . .



ಸ್ವಾಗತಾರ್ಹವಾಗಿದೆ : ರಿಸರ್ವ್ ಬ್ಯಾಂಕ್ ಕಾಗದದ ನೋಟುಗಳ ಬದಲಿಗೆ ಹೆಚ್ಚು ಬಾಳಿಕೆ ಬರುವ ಪಾಲಿಮರ್ ನೋಟುಗಳನ್ನು ಆದಷ್ಟು ಬೇಗ ಜಾರಿಗೆ ತರಲಿ. ನೀರಿನಿಂದ ಹಾಳಾಗದ, ಸುಲಭವಾಗಿ ಹರಿಯದ, ಈಗ ಇರುವ ಕಾಗದದ ನೋಟುಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರುವ ಇವುಗಳನ್ನು ನಕಲಿ ಮಾಡುವುದು ಸಾಧ್ಯವಿಲ್ಲದಿರುವುದು ಜನರಿಗೆ ನೆಮ್ಮದಿ ತರಲಿರುವುದರಿಂದ ಸ್ವಾಗತಾರ್ಹವಾಗಿದೆ.

► ರಾಜೇಂದ್ರ ವಿ.ಎನ್., ಮಧುಗಿರಿ

ಎಚ್ಚರದಿಂದ ಇರಬೇಕಾಗಿದೆ : ಆಹಾರ ವಸ್ತುಗಳ ಬೆಲೆ ಹೆಚ್ಚಳದ ಪರಿಣಾಮವಾಗಿ ಜೂನ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇಕಡ 4.38ಕ್ಕೆ ಹೆಚ್ಚಳ ಆಗಿದೆ. ಇದು ರಿಸರ್ವ್ ಬ್ಯಾಂಕಿನ ನಿಗದಿಯ ಗುರಿಗಿಂತ ಹೆಚ್ಚಾಗಿರುವುದು ಆತಂಕ ಉಂಟು ಮಾಡುವ ವಿಷಯವಾಗಿದೆ. ಈಗಾಗಲೇ ಆಹಾರ ವಸ್ತುಗಳ ಬೆಲೆ ಏರಿಕೆ ವಿಪರೀತ ಎನ್ನುವಂತೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಜನ ಎಚ್ಚರದಿಂದ ಇರಬೇಕಾಗಿದೆ.

► ಎನ್.ಪಿ. ಚಂದ್ರಕುಮಾರ, ಬಳ್ಳಾರಿ

ಇವರಿಗೆ,

ಸಂಪಾದಕರು :
ಪುಂಡಲೀಕ ಎನ್. ಕೇರೂರೆ,
ಮುಖ್ಯಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ
ಮಹಾಮಂಡಳ ನಿ., ಬೆಂಗಳೂರು.

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, #35, 3rd Cross, Sudhamanagar, Bangalore - 560027.